

ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ರಿ)
Karnataka School Quality Assessment and Accreditation Council (R)
ಕೆ.ಎಸ್.ಇ.ಇ.ಬಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003. KSEEB, 6th Cross, Malleshwaram, Bengaluru-560003.

ಸಮಗ್ರ ಶಿಕ್ಷಣ-ಕರ್ನಾಟಕ
Samagra Shikshana-Karnataka

ಆದರ್ಶ ವಿದ್ಯಾಲಯಗಳ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆ 2022-23
Adarsha Vidyalaya Entrance Test for 6th Standard Admission 2022-23

ಗರಿಷ್ಠ ಅಂಕಗಳು : 100
Max. Marks : 100

ಮಾಧ್ಯಮ : ಕನ್ನಡ / ಇಂಗ್ಲಿಷ್
Medium : Kannada / English

ಸಮಯ : ಬೆಳಿಗ್ಗೆ 10:30 ರಿಂದ 1:00 ರವರೆಗೆ
Time : 10:30 am to 1:00 pm

ವಿದ್ಯಾರ್ಥಿಗಳಿಗೆ ಸೂಚನೆಗಳು / Instructions to students

1. ಪ್ರಶ್ನೆಗಳನ್ನು ನಿಧಾನವಾಗಿ ಓದಿ ಅರ್ಥೈಸಿಕೊಳ್ಳುವುದು.
Read slowly and understand the questions.
2. ಪ್ರತಿ ಪ್ರಶ್ನೆಗೆ A, B, C, D ಎಂಬ 4 ಆಯ್ಕೆಯ ಉತ್ತರಗಳನ್ನು ನೀಡಲಾಗಿರುತ್ತದೆ. ಇವುಗಳಲ್ಲಿ ಅತ್ಯಂತ ಸೂಕ್ತವಾದ ಉತ್ತರ ಒಂದು ವೃತ್ತವನ್ನು ಮಾತ್ರ ಒ.ಎಂ.ಆರ್‌ನಲ್ಲಿ ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನಿನಿಂದ ಶೇಡ್ ಮಾಡುವುದು.
Each question has 4 options, namely A, B, C, D. Out of these, shade the most appropriate answer only one circle in the OMR with blue or black ball point pen only.
3. ಒ.ಎಂ.ಆರ್‌ನಲ್ಲಿ ಉತ್ತರಿಸುವ ಸರಿ ವಿಧಾನದ ಮಾದರಿಯನ್ನು ಉದಾಹರಣೆಗಾಗಿ ಈ ಕೆಳಗೆ ನೀಡಿದೆ.
Example to shade the OMR in correct method is given below.

ಸರಿ ವಿಧಾನ/Correct Method

ಪ್ರ.ಸಂ. / Q.No.	ಉತ್ತರ/Answer
1.	(A) (B) (C) (D)
2.	(A) (B) (C) (D)
3.	(A) (B) (C) (D)
4.	(A) (B) (C) (D)

ತಪ್ಪು ವಿಧಾನ/Wrong Method

ಪ್ರ.ಸಂ. / Q.No.	ಉತ್ತರ/Answer
1.	(A) (B) (C) (D)
2.	(A) (B) (C) (D)
3.	(A) (B) (C) (D)
4.	(A) (B) (C) (D)

4. ಒಂದು ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಆಯ್ಕೆಗಳನ್ನು ಶೇಡ್ ಮಾಡಬಾರದು.
More than one option should not be shaded for one question.
5. ಒ.ಎಂ.ಆರ್‌ನಲ್ಲಿ ಯಾವುದೇ ಚಿತ್ತು, ಕಾಟುಗಳನ್ನು ಮಾಡಬಾರದು ಹಾಗೂ ಹರಿಯದಂತೆ, ಮಡಚದಂತೆ ಜಾಗ್ರತೆ ವಹಿಸುವುದು.
Do not erase or rub in the OMR and do not fold or tear the OMR.
6. ಒ.ಎಂ.ಆರ್‌ನಲ್ಲಿ ಸಂಬಂಧಿಸಿದ ಮಾಹಿತಿಗಳನ್ನು ತಪ್ಪದೇ ಭರ್ತಿ ಮಾಡುವುದು.
Fill the OMR with related information without fail.
7. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುವುದಿಲ್ಲ. ಆದ್ದರಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ.
There is No Negative marks for incorrect answers. So attempt all the questions.
8. ಒ.ಎಂ.ಆರ್‌ನಲ್ಲಿ ಪ್ರಶ್ನೆಪತ್ರಿಕೆಯ ವರ್ಷನ್ ಅನ್ನು ಶೇಡ್ ಮಾಡುವುದು ಹಾಗೂ "ವಿದ್ಯಾರ್ಥಿಯ ಸಹಿ" ಎಂಬಲ್ಲಿ ಕಡ್ಡಾಯವಾಗಿ ಸಹಿ ಮಾರ್ಕು ಮಾಡುವುದು.
Shade the question paper version in OMR and put a signature in "student signature" compulsorily.
9. ಅನುವಾದಿತ ಪ್ರಶ್ನೆಪತ್ರಿಕೆಗಳಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದಲ್ಲಿ, ಪ್ರಶ್ನೆ ಪತ್ರಿಕೆಯ ಇಂಗ್ಲಿಷ್ ಆವೃತ್ತಿಯನ್ನೇ ಅಂತಿಮ ಪರಿಗಣಿಸಲಾಗುವುದು.
English version of the question paper will be considered as final, in case of any dispute arising variation in translated version.

1. ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ;
ಕನ್ನಡಮ್ಮನ ಹರಕೆ
ಮರೆಯದಿರು, ಚಿನ್ನಾ |
ಈ ಪದ್ಯದಲ್ಲಿರುವ ಪ್ರಾಸಪದಗಳು :

- A. ದಮ್ಮಯ್ಯ : ಕಂದಯ್ಯ
- B. ಬೇಡುವೆನು : ಕಂದಯ್ಯ
- C. ಹರಕೆ : ಚಿನ್ನಾ
- D. ಮರೆಯದಿರು : ದಮ್ಮಯ್ಯ

2. ಈ ಕೆಳಗಿನವುಗಳಲ್ಲಿ ಹ್ರಸ್ವಸ್ವರಾಕ್ಷರಗಳು :

- A. ಆ, ಈ, ಊ, ಏ
- B. ಅ, ಇ, ಉ, ಋ
- C. ಅಂ, ಅಃ
- D. ಜ, ಇ, ಣ, ನ

3. ಶಿಕ್ಷಕರ ಬೋಧನಾ ಅನುಭವ ಅತ್ಯುತ್ಕಮವಾಗಿದೆ.
ಅಡಿಗರೆ ಎಳೆದಿರುವ ಪದಕ್ಕೆ ನಿರುದ್ಧಾರ್ಥಕ ಪದ :

- A. ಅನನುಭವ
- B. ಸ್ವಾನುಭವ
- C. ನಿರನುಭವ
- D. ಅನಾನುಭವ

ಆನೆಯು ಕಾಡಿನ ಅಧಿಪತಿಯಾಗಿತ್ತು.

ಈ ವಾಕ್ಯದಲ್ಲಿನ ಅಧಿಪತಿ ಪದವು ನೀಡುವ ಅರ್ಥ :

- A. ಅಧಿಕಾರಿ
- B. ಒಡೆಯ
- C. ಗಂಡ
- D. ಪ್ರದರ್ಶನ

5. ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳು :

- A. ರೂಢನಾಮಗಳು
- B. ಅನ್ವರ್ಥನಾಮಗಳು
- C. ಅಂಕಿತನಾಮಗಳು
- D. ಸರ್ವನಾಮಗಳು

6. ವಸುಧಳ ಮನೆಯಲ್ಲಿ ಹಸು ಇದೆ.

ಅಡಿಗರೆ ಎಳೆದ ಪದವು ಸೂಚಿಸುವ ವಿಭಕ್ತಿ ಪ್ರತ್ಯಯ :

- A. ಅಲ್ಲಿ
- B. ಉ
- C. ಅ
- D. ಅನ್ನು

7. ಆಹಾ.... ಹುಂಚಿಹೂವು! ನೆಲದ ತುಂಬಾ ಹಳದಿಯ ಹುಂಚಿಹೂವುಗಳ ರಾಶಿರಾಶಿ.

ಈ ವಾಕ್ಯದಲ್ಲಿ ಬಳಕೆಯಾಗಿರುವ ಲೇಖನ ಚಿಹ್ನೆಗಳು :

- A. ಭಾವಸೂಚಕ ಚಿಹ್ನೆ, ಪೂರ್ಣವಿರಾಮ
- B. ಪ್ರಶ್ನಾರ್ಥಕ ಚಿಹ್ನೆ, ಭಾವಸೂಚಕ ಚಿಹ್ನೆ
- C. ಭಾವಸೂಚಕ ಚಿಹ್ನೆ, ಅಲ್ಪವಿರಾಮ
- D. ಭಾವಸೂಚಕ ಚಿಹ್ನೆ, ಅರ್ಧವಿರಾಮ ಚಿಹ್ನೆ

8. ಭರತನ ತೋಟದಲ್ಲಿ ಹಣ್ಣುಗಳಿವೆ.

ಈ ವಾಕ್ಯದಲ್ಲಿ ಹಣ್ಣು ಪದವು ಸೂಚಿಸುವ ಲಿಂಗ :

- A. ಸ್ತ್ರೀಲಿಂಗ
- B. ಪುಲ್ಲಿಂಗ
- C. ನಪುಂಸಕಲಿಂಗ
- D. ಅನ್ಯಲಿಂಗ

9. ಭಾರತೀಯ ಸೇನೆಯಲ್ಲಿ ದೊಡ್ಡ ವಿಮಾನವಿದೆ.
ಈ ವಾಕ್ಯದಲ್ಲಿ ಅಡಿಗರೆ ಎಳೆದ ಪದವು :

- A. ಕ್ರಿಯಾಪದ
- B. ಗುಣವಿಶೇಷಣ
- C. ಸರ್ವನಾಮ
- D. ವಿಭಕ್ತಿಪ್ರತ್ಯಯ

10. 'ಮೇಲೇರು' ಈ ಪದವನ್ನು ಬಿಡಿಸಿದಾಗ ಏರ್ಪಡುವ ಸಂಧಿ :

- A. ಆಗಮ ಸಂಧಿ
- B. ಆದೇಶ ಸಂಧಿ
- C. ಗುಣಸಂಧಿ
- D. ಲೋಪಸಂಧಿ

11. ರೈತನು ಭತ್ತವನ್ನು ಚೀಲದಲ್ಲಿ ತುಂಬುವನು.

ಈ ಮೇಲಿನ ವಾಕ್ಯದಲ್ಲಿರುವ ಕ್ರಿಯಾಪದ :

- A. ಭತ್ತ
- B. ರೈತನು
- C. ತುಂಬುವನು
- D. ಚೀಲದಲ್ಲಿ

12. ಸಿದ್ಧಗಂಗೆಯ ಶ್ರೀ ಸಿದ್ಧಲಿಂಗೇಶ್ವರನ ಜಾತ್ರೆ ಅದ್ದೂರಿಯಾಗಿ ನಡೆಯಿತು.

ಈ ವಾಕ್ಯವು ಸೂಚಿಸುವ ಕಾಲ :

- A. ಭೂತಕಾಲ
- * B. ಭವಿಷ್ಯತ್ ಕಾಲ
- C. ವರ್ತಮಾನ ಕಾಲ
- D. ಬೇಸಿಗೆಕಾಲ

ನೀಡಿರುವ ಗದ್ಯಭಾಗವನ್ನು ಓದಿ ಅರ್ಥೈಸಿಕೊಂಡು ಪ್ರಶ್ನೆ ಸಂಖ್ಯೆ 13 ರಿಂದ 15ರವರೆಗೆ ಉತ್ತರಿಸಿ.

ಕವಿ ಸಿದ್ಧಯ್ಯಪುರಾಣಿಕ ಅವರು 1918 ರಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲ್ಲೂಕಿನ ದ್ಯಾಂಪುರದಲ್ಲಿ ಜನಿಸಿದರು. ಇವರು 'ಕಾವ್ಯಾನಂದ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು. ಐ.ಎ.ಎಸ್. ಅಧಿಕಾರಿಯಾಗಿ ಕರ್ನಾಟಕದಾದ್ಯಂತ ಕೆಲಸ ಮಾಡಿದ್ದಾರೆ. ಇವರು ಕಾವ್ಯ, ನಾಟಕ, ಪ್ರಬಂಧ, ಜೀವನಚರಿತ್ರೆ ಮತ್ತು ವಚನಗಳನ್ನು ರಚಿಸಿದ್ದಾರೆ.



ಇವರ 'ಶರಣ ಚರಿತಾಮೃತ' ಕೃತಿಯು ಹೊಸಗನ್ನಡ ಗದ್ಯ ಸಾಹಿತ್ಯಕ್ಕೆ ದೊಡ್ಡ ಕೊಡುಗೆ. 'ಜಲಪಾತ', 'ಕರುಣಾಶ್ರಾವಣ', 'ಮಾನಸ ಸರೋವರ', 'ಮೊದಲು ಮಾನವನಾಗು', 'ವಚನೋದ್ಯಾನ' ಮುಂತಾದವು ಇವರ ಕವನ ಸಂಕಲನಗಳು. ಇವರ 'ಭಿಲ್ಲಾರ' ಪ್ರಶಸ್ತಿ ಮತ್ತು 'ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ' ಪ್ರಶಸ್ತಿಗಳು ಲಭಿಸಿವೆ. ಇವರು 1994 ರಲ್ಲಿ ಮರ ಹೊಂದಿದರು.

13. ಸಿದ್ಧಯ್ಯಪುರಾಣಿಕ ಅವರ ಜನ್ಮಸ್ಥಳ :

- A. ಕೊಪ್ಪಳ
- B. ಯಲಬುರ್ಗ
- C. ದ್ಯಾಂಪುರ
- D. ಬೆಂಗಳೂರು

4. 'ಕಾವ್ಯಾನಂದ' ಎಂಬುದು ಸಿದ್ಧಯ್ಯಪುರಾಣಿಕರ :

- A. ಕಾವ್ಯನಾಮ
- B. ರೂಢನಾಮ
- C. ಅನ್ವರ್ಥನಾಮ
- D. ಅಂಕಿತನಾಮ

ಸಿದ್ಧಯ್ಯಪುರಾಣಿಕರು ಹೊಸಗನ್ನಡ ಗದ್ಯ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯಾಗಿ ನೀಡಿದ ಕೃತಿ :

- A. ಜಲಪಾತ
- B. ಮಾನಸ ಸರೋವರ
- C. ಕರುಣಾಶ್ರಾವಣ
- D. ಶರಣ ಚರಿತಾಮೃತ

ವೇದಮೂರ್ತಿಯನ್ನು ಅರಮನೆಗೆ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದರು.

ಈ ವಾಕ್ಯದಲ್ಲಿರುವ ವಿಜಾತಿ ಸಂಯುಕ್ತಾಕ್ಷರ :

- A. ನ್ನು
- B. ತಿರ್
- C. ತ್ತ
- D. ನ್ನಾ

1. Horse : neighs :: Cow : _____

- A. moos
- B. bleats
- C. barks
- D. quacks

2. Jack is _____ honest boy.

The appropriate word to be filled in the blank is :

- A. an
- B. a
- C. to
- D. the

3. What will you say, when

Someone wins a game?

- A. Good morning
- B. Anything is fine.
- C. Congratulations, well done !
- D. Better luck next time.

4. The silent letter in 'LISTEN' is :

- A. S
- B. T
- C. N
- D. I

A picture speaks.

The figure of speech in the sentence is :

- A. Simile
- B. Personification
- C. Metaphor
- D. Irony

6. Choose the question from the given options to get the underlined words as answer :
I was born in the month of March.

- A. Which day you are born?
- B. How are you born?
- C. When are you born?
- D. Why are you born?

7. The wrongly spelt word is :

- A. bullockes
- B. vehicle
- C. children
- D. machine

Pass the ball, please..... is a / an :

- A. Imperative sentence
- B. Assertive sentence
- C. Exclamatory sentence
- D. Interrogative sentence

Complete the proverb.

Where there is a will, there is a _____

- A. tool
- B. aim
- C. point
- D. way

The full form of I'd is :

- A. I do
- B. I would
- C. I does
- D. I did

The other degree of 'beautiful' is :

- A. beautifully
- B. beauty
- C. most beautiful
- D. beautify

12. Read the passage and answer the question :

The neem tree is known as a village pharmacy, due to the medicinal benefits of its seed bark and leaves. It is called 'arista' in sanskrit which means perfect, imperishable and complete.

In sanskrit 'neem' is called :

A. village pharmacy

B. perfect

C. complete

D. arista

13. The suffix 'ness' suits with :

A. strong

B. beautiful

C. kind

D. early

14. Write in one word :

A small area of still water.

A. River

B. Waterfall

C. Ocean

D. Pool

15. The opposite word of 'proud' is :

A. humble

B. love

C. innocent

D. respect

Identify the word that does not belong to the group :
Doctor, Teacher, Patient, Engineer

A. Doctor

B. Teacher

C. Engineer

D. Patient

ಗಣಿತ / MATHEMATICS

1. ಒಂದು ಬೈಸಿಕಲ್‌ನ ಬೆಲೆ ₹ 2155, ಹಾಗಾದರೆ 5 ಬೈಸಿಕಲ್‌ಗಳ ಬೆಲೆ :

- A. ₹ 10770
B. ₹ 10765
C. ₹ 10785
D. ₹ 10775

The cost of one bicycle is ₹ 2155, then the cost of 5 bicycles is :

- A. ₹ 10770
B. ₹ 10765
C. ₹ 10785
D. ₹ 10775

2. 3487 ನ್ನು ಹತ್ತರ ಸ್ಥಾನದ ಸಮೀಪಕ್ಕೆ ಅಂದಾಜಿಸಿದಾಗ :

- A. 3480
B. 3590
C. 3490
D. 3470

When 3487 is rounded off to nearest tens place :

- A. 3480
B. 3590
C. 3490
D. 3470

3. $\frac{42}{10}$ ರ ದಶಮಾಂಶ ರೂಪವು :

- A. 42.0
B. 4.2
C. 0.42
D. 0.042

The decimal form of $\frac{42}{10}$ is :

- A. 42.0
B. 4.2
C. 0.42
D. 0.042

4. ಕೂಡಿರಿ : 4 ಗಂಟೆ 40 ನಿಮಿಷ ಮತ್ತು 3 ಗಂಟೆ 10 ನಿಮಿಷ :

- A. 7 ಗಂಟೆ 50 ನಿಮಿಷ
B. 7 ಗಂಟೆ 10 ನಿಮಿಷ
C. 7 ಗಂಟೆ 30 ನಿಮಿಷ
D. 7 ಗಂಟೆ 40 ನಿಮಿಷ

Add : 4 hr 40 min and 3 hr 10 min :

- A. 7 hr 50 min
B. 7 hr 10 min
C. 7 hr 30 min
D. 7 hr 40 min

5. ಇಟ್ಟಿಗೆಯಲ್ಲಿರುವ ಒಟ್ಟು ಅಂಚುಗಳ ಸಂಖ್ಯೆ :

A. 8

B. 10

C. 6

D. 12

The number of edges in a brick is :

A. 8

B. 10

C. 6

D. 12

6. 20 ರ ಎರಡು ಪಟ್ಟು ಇರುವ ಸಂಖ್ಯೆ :

A. 20

B. 22

C. 40

D. 60

The twice of the number 20 is :

A. 20

B. 22

C. 40

D. 60

7. ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳ ಇಳಿಕೆ ಕ್ರಮವು
435, 461, 445, 454, 470 :

A. 470, 461, 454, 445, 435

B. 435, 445, 454, 461, 470

C. 435, 454, 445, 470, 461

D. 470, 435, 461, 454, 445

The descending order of the given numbers
435, 461, 445, 454, 470 is :

A. 470, 461, 454, 445, 435

B. 435, 445, 454, 461, 470

C. 435, 454, 445, 470, 461

D. 470, 435, 461, 454, 445

8. 350 ಪೈಸೆಯನ್ನು ರೂಪಾಯಿಗೆ ಪರಿವರ್ತಿಸಿದಾಗ :

A. 35 ರೂಪಾಯಿ

B. 30 ರೂಪಾಯಿ

C. 3 ರೂಪಾಯಿ

D. 3.50 ರೂಪಾಯಿ

350 paise when converted into rupees is :

A. 35 rupees

B. 30 rupees

C. 3 rupees

D. 3.50 rupees

9. ಕೊಟ್ಟಿರುವ ಚಿತ್ರದ ಸುತ್ತಳತೆ :

A. 14 cm

C. 7 cm

The perimeter of the given figure is :

A. 14 cm

C. 7 cm

10. 2099 ರ ಮುಂದಿನ ಸಂಖ್ಯೆ :

A. 2098

C. 2090

A. 2098

C. 2090

The next number of 2099 is :

11. 845 ಮತ್ತು 532 ರ ನಡುವಿನ ವ್ಯತ್ಯಾಸ :

A. 316

C. 313

The difference between 845 and 532 is :

A. 316

C. 313

12. 8, 0, 5, 7 ಅಂಕಗಳನ್ನು ಪುನಃ ಉಪಯೋಗಿಸದೆ ರಚಿಸಬಹುದಾದ ಗರಿಷ್ಠ ಸಂಖ್ಯೆ :

A. 8570

C. 8507

A. 8570

C. 8507

B. 9 cm

D. 6 cm

B. 9 cm

D. 6 cm

B. 2100

D. 2095

B. 2100

D. 2095

B. 319

D. 317

B. 319

D. 317


B. 8075

D. 8750

B. 8075

D. 8750

The greatest 4 digit number formed using 8, 0, 5, 7 without repetition is :



13. ಬಿಡಿ : $4398 + 2880$:

-A. 7278

C. 7380

B. 7377

D. 7288

Solve : $4398 + 2880$:

A. 7278

C. 7380

B. 7377

D. 7288

14. ಅಪವರ್ತನ ವೃಕ್ಷದಲ್ಲಿ ಖಾಲಿ ಜಾಗಕ್ಕೆ ಸರಿ ಹೊಂದುವ ಸಂಖ್ಯೆ :

A. 4

-C. 9

B. 5

D. 15


The number that has to be filled in the blank circle of the factor tree is :

A. 4

C. 9

B. 5

D. 15



15. ಈ ಕೊಟ್ಟಿರುವ ಸರಣಿಯಲ್ಲಿ ಮುಂದಿನ ಸಮಾನ ಛಿನ್ನರಾಶಿ :

$\frac{2}{3}, \frac{4}{6}, \frac{6}{9}, \frac{8}{12}, \square$

A. $\frac{10}{14}$

C. $\frac{10}{16}$

B. $\frac{10}{12}$

-D. $\frac{10}{15}$

The next equivalent fraction in the given series is :

$\frac{2}{3}, \frac{4}{6}, \frac{6}{9}, \frac{8}{12}, \square$

A. $\frac{10}{14}$

C. $\frac{10}{16}$

B. $\frac{10}{12}$

D. $\frac{10}{15}$

16. ಕೊಟ್ಟಿರುವ ಗಡಿಯಾರದ ಮುಳ್ಳುಗಳ ನಡುವಿನ ಕೋನದ ಅಳತೆಯು :

A. 65°

B. 90°

C. 80°

D. 70°


The measure of the angle between two hands of the given clock :

A. 65°

B. 90°

C. 80°

D. 70°



ವಿಜ್ಞಾನ / SCIENCE

1. ರಾಷ್ಟ್ರೀಯ ಅರಣ್ಯ ನೀತಿಯನ್ನು ಪರಿಷ್ಕರಿಸಿದ ವರ್ಷ :

A. 1978

B. 1979

C. 1988

D. 1989

National forest policy was amended in the year :

A. 1978

B. 1979

C. 1988

D. 1989

2. ವಾತಾವರಣದಲ್ಲಿರುವ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣವು :

A. 0.02%

B. 0.04%

C. 78%

D. 21%

Percentage of carbon-dioxide in atmosphere is :

A. 0.02%

B. 0.04%

C. 78%

D. 21%

ನೀಡಿರುವ ಚಿತ್ರವು ದ್ರವ್ಯದ ಈ ಸ್ಥಿತಿಗೆ ಉದಾಹರಣೆ :

A. ಪ್ಲಾಸ್ಮಾ

B. ಘನ

C. ದ್ರವ

D. ಅನಿಲ


Given diagram is an example for this state of matter :

A. Plasma

B. Solid

C. Liquid

D. Gas



4. ಹೃದಯ ಬಡಿತ ಪರೀಕ್ಷಿಸಲು ಉಪಯೋಗಿಸುವ ಉಪಕರಣ :

- ✓A. ಸ್ಪೆತೋಸ್ಕೋಪ್
B. ಸೂಕ್ಷ್ಮದರ್ಶಕ
C. ಅನಿಮೋಮೀಟರ್
D. ಹೈಡ್ರೋಮೀಟರ್

The instrument used to examine heart beat is :

- A. Stethoscope
B. Microscope
C. Anemometer
D. Hydrometer

5. ಸಸ್ಯಗಳ ದ್ಯುತಿಸಂಶ್ಲೇಷಣೆಗೆ ಅಗತ್ಯವಾದ ಅನಿಲ :

- ✓A. ಆಕ್ಸಿಜನ್
B. ಜಲಜನಕ
C. ಓಝೋನ್
D. ಇಂಗಾಲದ ಡೈ ಆಕ್ಸೈಡ್

The gas needed for the process of Photosynthesis in plants is :

- A. Oxygen
B. Hydrogen
C. Ozone
D. Carbon-di-oxide

6. ಆಹಾರವು ಜೀರ್ಣವಾಗಿ ರಕ್ತವನ್ನು ಸೇರುವ ಕ್ರಿಯೆ :

- A. ವಿಸರ್ಜನೆ ಕ್ರಿಯೆ
B. ಪರಿಚಲನೆ
✓C. ಜೀರ್ಣಕ್ರಿಯೆ
D. ಉಸಿರಾಟ ಕ್ರಿಯೆ

The process by which the food gets digested and reaches the blood is :

- A. Excretion
B. Circulation
C. Digestion
D. Respiration

7. ಅತಿ ಹೆಚ್ಚು ಸರಾಸರಿ ಜೀವಿತ ಅವಧಿ ಹೊಂದಿರುವ ಜೀವಿ :

A. ಆನೆ

~~B. ಆಮೆ~~

C. ಹದ್ದು

D. ಮಾನವ

The organism with more average life span is :

A. elephant

B. turtle

C. eagle

D. man

8. ಮಿಶ್ರಾಹಾರಿ ಪ್ರಾಣಿಗೆ ಒಂದು ಉದಾಹರಣೆ :

A. ಮೊಲ

~~B. ಮನುಷ್ಯ~~

C. ಮಿಡತೆ

D. ಸಿಂಹ

An example for omnivorous animal is :

A. Rabbit

B. Man

C. Grass hopper

D. Lion

ಈ ಕೆಳಗಿನ ಒಂದು ಆಹಾರ, ಮಗುವಿನ ಪ್ರಮುಖ ಹಾಗೂ ಸಂಪೂರ್ಣ ಆಹಾರ :

~~A. ಹಾಲು~~

B. ಮಾಂಸ

C. ಅನ್ನ

D. ಹಣ್ಣು

One among the following is the main and complete food for a child :

A. milk

B. meat

C. rice

D. fruit

10. ಮೊನಚಾದ ತುದಿಹೊಂದಿರುವ ಹಲ್ಲು :

A. ಬಾಚಿಹಲ್ಲು

B. ದವಡೆ ಹಲ್ಲು

C. ದವಡೆ ಮುಂದಿನ ಹಲ್ಲು

→ D. ಕೋರೆ ಹಲ್ಲು

The teeth with sharp edge is :

A. Incisors

B. Molars

C. Pre-molars

D. Canines

11. ಈ ಕೆಳಗಿನ ಯಾವೊಂದು ಉತ್ಪತ್ತನ ಕ್ರಿಯೆಗೆ ಒಳಗಾಗುವುದಿಲ್ಲ :

A. ಕರ್ಪೂರ

B. ಮಂಜುಗಡ್ಡೆ

C. ಅಯೋಡಿನ್

→ D. ನ್ಯಾಪ್ತಲಿನ್ ಉಂಡೆ

One of the following does not undergo sublimation :

A. Camphor

B. Ice

C. Iodine

D. Naphthalene ball

ಇದು ನೀರಿನ ಮೇಲ್ಮೈ ಬಲ :

A. ಸಾಂದ್ರತೆ

→ B. ಒತ್ತಡ

C. ಪ್ಲವನತೆ

D. ದ್ರವ್ಯರಾಶಿ

Upward force of water is :

A. Density

B. Pressure

C. Buoyancy

D. Mass

16. ಈ ಜೀವಸತ್ವದ ಕೊರತೆಯಿಂದ ಸ್ವಲ್ಪರೋಗ ಉಂಟಾಗುತ್ತದೆ :

A. ಜೀವಸತ್ವ - ಎ

B. ಜೀವಸತ್ವ - ಬಿ

C. ಜೀವಸತ್ವ - ಸಿ

D. ಜೀವಸತ್ವ - ಡಿ

Deficiency of this vitamin causes scurvy :

A. Vitamin - A

B. Vitamin - B

C. Vitamin - C

D. Vitamin - D

1. ಪೂರ್ವಾಭಿಮುಖವಾಗಿ ಹರಿಯುವ ನದಿ :

A. ಶರಾವತಿ

B. ನೇತ್ರಾವತಿ

C. ಕಾಳಿ

D. ಕೃಷ್ಣಾ

The east flowing river is :

A. Sharavathi

B. Netravathi

C. Kali

D. Krishna

2. ಪ್ರಸಿದ್ಧ 'ದರೋಜಿ' ಕರಡಿಧಾಮವು ಕರ್ನಾಟಕದ ಈ ಜಿಲ್ಲೆಯಲ್ಲಿದೆ :

A. ಬೀದರ್

B. ಶಿವಮೊಗ್ಗ

C. ಬಳ್ಳಾರಿ

D. ಉತ್ತರ ಕನ್ನಡ

The famous 'Daroji' bear sanctuary is located in this district of Karnataka :

A. Bidar

B. Shivamogga

C. Ballari

D. Uttara Kannada

ಕರ್ನಾಟಕದ ಬಾಗಲಕೋಟೆ ಜಿಲ್ಲೆಯ 'ಇಳಕಲ್' ಇದರ ಉತ್ಪಾದನೆಗೆ ಪ್ರಸಿದ್ಧಿ ಪಡೆದಿದೆ :

A. ಭಾರತದ ಬಾವುಟ

B. ಸೀರೆಗಳು

C. ಸಿಹಿ ತಿಂಡಿಗಳು

D. ಗೊಂಬೆಗಳು

'Ilkal' in Bagalkote district of Karnataka is famous for the production of :

A. Flag of India

B. Sarees

C. Sweet items

D. Toys

ಕೆಲವು ಸರಿಯಾಗಿ ಹೊಂದಾಣಿಕೆಯಾಗುವ ಜೋಡಿಯನ್ನು ಗುರುತಿಸಿ :

ಮೈಸೂರು - ಅರಮನೆ

B. ಹಂಪಿ - ಗೋಳಗುಮ್ಮಟ

ವಿಜಯಪುರ - ಕಲ್ಲಿನರಥ

D. ಮಂಡ್ಯ - ಜೋಗ ಜಲಪಾತ

Identify correctly matched pair from the following :

Mysuru - Palace


B. Hampi - Gulgumbaz

Vijayapura - Stone chariot

D. Mandya - Jog falls


5. ಈ ಚಿತ್ರದಲ್ಲಿ ಮೋಹನನು ಈ ದಿಕ್ಕಿನಲ್ಲಿ ನಿಂತಿದ್ದಾನೆ :

- A. ವಾಯುವ್ಯ
- B. ಈಶಾನ್ಯ
- C. ಆಗ್ನೇಯ
- D. ನೈಋತ್ಯ



In the following picture, Mohan is standing in this direction :

- A. North west
- B. North east
- C. South east
- D. South west



ಭೂಗೋಳದ ಮೇಲೆ ಉದ್ದವಾಗಿ ಎಳೆದ ಕಾಲ್ಪನಿಕ ರೇಖೆಗಳನ್ನು ಹೀಗೆನ್ನಬಹುದು :

- A. ಅಕ್ಷಾಂಶ
- B. ಭೂ ಮಧ್ಯರೇಖೆ
- C. ರೇಖಾಂಶ
- D. ಕರ್ಕಾಟಕ ಸಂಕ್ರಾಂತಿ ವೃತ್ತ

Imaginary horizontal lines drawn on the globe can be called :

- A. Latitude
- B. Equator
- C. Longitude
- D. Tropic of Cancer

ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ದನಕರು, ಕೋಳಿ, ರೇಷ್ಮೆ, ಜೇನು ಸಾಕಾಣಿಕೆ ಮಾಡುವುದನ್ನು ಹೀಗೆ ಕರೆಯಲಾಗುತ್ತದೆ :

- A. ಮಿಶ್ರ ಬೇಸಾಯ
- B. ಸಾಂದ್ರ ಬೇಸಾಯ
- C. ತೋಟಗಾರಿಕೆ ಬೇಸಾಯ
- D. ಸ್ಥಳಾಂತರ ಬೇಸಾಯ

Cultivation of crops in the agricultural land along with cattle rearing, poultry and apiculture is called :

- A. Mixed farming
- B. Intensive farming
- C. Plantation farming
- D. Shifting farming

8. ಮಲೆನಾಡು ಪ್ರದೇಶಕ್ಕೆ ಸೇರಿರುವ ಜಿಲ್ಲೆ :

- A. ಬೀದರ್
B. ಬೆಂಗಳೂರು
-C. ಚಿಕ್ಕಮಗಳೂರು
D. ಕೋಲಾರ

The district that belongs to Malnad region :

- A. Bidar
B. Bengaluru
C. Chikkamagaluru
D. Kolar

9. ಇವುಗಳನ್ನು ಬೀಳುವ ನಕ್ಷತ್ರಗಳೆಂದು ಕರೆಯುತ್ತಾರೆ :

- A. ಕ್ಷುದ್ರ ಗ್ರಹಗಳು
B. ಧೂಮಕೇತುಗಳು
-C. ಉಲ್ಕೆಗಳು
D. ಗ್ರಹಗಳು

These are called 'Shooting stars' :

- A. Asteroids
B. Comets
C. Meteoroids
D. Planets

10. ಕೊಕ್ಕರೆ ಬೆಳ್ಳೂರು ಪಕ್ಷಿಧಾಮವಿರುವ ಜಿಲ್ಲೆ :

- A. ಮೈಸೂರು
B. ಹಾಸನ
-C. ರಾಮನಗರ
D. ಮಂಡ್ಯ

Kokkare Belluru bird sanctuary is in the district of :


- A. Mysuru
B. Hassan
C. Ramanagar
D. Mandya

11. ಭಾರತದ ನಕ್ಷೆಯಲ್ಲಿ ಗುರುತಿಸಿರುವ ಪ್ರಾಕೃತಿಕ ಲಕ್ಷಣ :

- A. ಕರಾವಳಿ ಮೈದಾನಗಳು
B. ಪೂರ್ವ ಮತ್ತು ಪಶ್ಚಿಮ ಘಟ್ಟಗಳು
C. ಪರ್ಯಾಯ ಪ್ರಸ್ಥಭೂಮಿ
D. ಉತ್ತರದ ಮೈದಾನಗಳು

The physical feature marked in the map of India is :

- A. Coastal plains
B. Eastern and Western ghats
C. Peninsular plateau
D. Northern plains



12. ಭಾರತದ ಮಧ್ಯಭಾಗದಲ್ಲಿ ಹಾಯ್ದು ಹೋಗುವ ಅಕ್ಷಾಂಶ ಇದಾಗಿದೆ :

✓A. ಕರ್ಕಾಟಕ ಸಂಕ್ರಾಂತಿ ವೃತ್ತ

C. ಸಮಭಾಜಕ ವೃತ್ತ

B. ಮಕರ ಸಂಕ್ರಾಂತಿ ವೃತ್ತ

D. ಭೂ ಮಧ್ಯ ರೇಖೆ

The latitude which passes through the middle of India is :

A. Tropic of Cancer

C. Equator circle

B. Tropic of Capricorn

D. Equator

13. ಟಿಪ್ಪುವಿನ ಬೇಸಿಗೆ ಅರಮನೆ ಇಲ್ಲಿದೆ :

✓A. ಮೈಸೂರು

C. ಮಂಗಳೂರು

B. ಶ್ರೀರಂಗಪಟ್ಟಣ

D. ಬೆಂಗಳೂರು

Tippu's summer palace is here :

A. Mysuru

C. Mangaluru

B. Srirangapatna

D. Bengaluru

14. ಹಂಪಿಯಲ್ಲಿನ ದೇವಾಲಯ :

✓A. ವಿರೂಪಾಕ್ಷ ದೇವಾಲಯ

C. ಸೋಮನಾಥ ದೇವಾಲಯ

B. ಮರುಳೇಶ್ವರ ದೇವಾಲಯ

D. ಪಾತಾಳೇಶ್ವರ ದೇವಾಲಯ

The temple of Hampi is :

A. Virupaksha temple

C. Somanatha temple

B. Maruleshwara temple

D. Pathaleshwara temple

15. ಕೊಟ್ಟಿರುವ ಚಿತ್ರವು ಈ ಸಮುದಾಯದ ವಿಧಕ್ಕೆ ಉದಾಹರಣೆಯಾಗಿದೆ :

A. ಗ್ರಾಮೀಣ ಸಮುದಾಯ

B. ನಗರ ಸಮುದಾಯ

C. ಕೃಷಿ ಸಮುದಾಯ

✓D. ಬುಡಕಟ್ಟು ಸಮುದಾಯ


The following picture is an example for this type of community :

A. Rural community


B. Urban community

C. Agricultural community

D. Tribal community




16. ಈ ಕೆಳಗಿನ ವಂಶವೃಕ್ಷವನ್ನು ಗಮನಿಸಿ.



ಈ ಮೇಲಿನ ವಂಶವೃಕ್ಷದಂತೆ 'ರಘು ಮತ್ತು ವೀರೇಶ್' ಗಿರುವ ಸಂಬಂಧ :

- A. ತಂದೆ ಮತ್ತು ಮಗ
- ✓ B. ಸಹೋದರರು
- C. ತಾತ ಮತ್ತು ಮೊಮ್ಮಗ
- D. ದೊಡ್ಡಪ್ಪ ಮತ್ತು ಮಗ

Observe the following Family Tree.



The relationship between 'Raghu and Veeresh' according to above family tree is :

- A. Father and son
- B. Brothers
- C. Grand father and grand son
- D. Uncle and son

1. ಕರ್ನಾಟಕದ ಇವರಿಗೆ ಸಾಮಾಜಿಕ ಕಾರ್ಯಕ್ಕಾಗಿ 2021 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ :

- A. ತುಳಸಿ ಗೌಡ
B. ವಿಜಯ ಸಂಕೇಶ್ವರ
C. ಹರೆಕಾಲ ಹಾಜಬ್ಬಾ
D. ಬಿ.ಎಸ್. ಗಂಗಾಧರ

Padmashree award of 2021 is awarded for social work for him who belongs to Karnataka :

- A. Tulasi Gowda
B. Vijay Sankeshwar
C. Harekala Hajabba
D. B.N. Gangadhar

2. ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಪ್ರತಿ ವರ್ಷ ಈ ದಿನಾಂಕದಂದು ಆಚರಿಸಲಾಗುತ್ತದೆ :

- A. ಜನವರಿ 25
B. ಜನವರಿ 26
C. ಆಗಸ್ಟ್ 15
D. ಅಕ್ಟೋಬರ್ 02

Every year 'National Voters Day' is celebrated on :

- A. January 25
B. January 26
C. August 15
D. October 02

3. 'The story of My Experiments with Truth' ಎನ್ನುವುದು ಇವರ ಅತ್ಮಚರಿತ್ರೆಯಾಗಿದೆ :

- A. ಡಾ. ಬಿ.ಆರ್. ಅಂಬೇಡ್ಕರ್
B. ಜವಹರಲಾಲ್ ನೆಹರು
C. ಸರ್ದಾರ್ ವಲ್ಲಭಭಾಯ್ ಪಟೇಲ್
D. ಮಹಾತ್ಮ ಗಾಂಧೀಜಿ

'The story of My Experiments with Truth' is an autobiography of :

- A. Dr. B.R. Ambedkar
B. Jawaharlal Nehru
C. Sardar Vallabhbhai Patel
D. Mahatma Gandhiji

4. 'ಭಾರತದ ರಾಷ್ಟ್ರೀಯ ಹೂ' ಎಂದು ಇದನ್ನು ಕರೆಯಲಾಗಿದೆ :

A. ಗುಲಾಬಿ

-B. ಕಮಲ

C. ಸೂರ್ಯಕಾಂತಿ

D. ದಾಸವಾಳ

It is called as 'National flower of India' :

A. Rose

B. Lotus

C. Sunflower

D. Hibiscus

5. ಸರ್ದಾರ್ ಪಟೇಲ್ ಕ್ರೀಡಾಂಗಣ ಇಲ್ಲಿದೆ :

A. ಮುಂಬೈ

-B. ಕೋಲ್ಕತ್ತಾ

C. ನವದೆಹಲಿ

D. ಅಹಮದಾಬಾದ್

Sardar Patel stadium is in :

A. Mumbai

B. Kolkata

C. New Delhi

D. Ahmedabad

6. ಕರ್ನಾಟಕದ ರೈತಗೀತೆ "ನೆಗಿಲ ಹಿಡಿದು ಹೊಲದೊಳು ಹಾಡುವ _____" ಹಾಡನ್ನು ರಚಿಸಿದವರು :

A. ಗೋವಿಂದ ಪೈ

B. ಹುಯಿಲಗೋಳ ನಾರಾಯಣ ರಾವ್

C. ಕುವೆಂಪು

D. ಜಿ.ಎಸ್. ಶಿವರುದ್ರಪ್ಪ

"Negila hididu holadalu haaduva _____", the farmer's song of Karnataka was written by :

A. Govinda Pai

B. Huyilagola Narayana Rao

C. Kuvempu

D. G.S. Shivarudrappa

ಮೊಬೈಲ್‌ನಲ್ಲಿ ಬಳಸುವ 'SIM' ನ ವಿಸ್ತೃತ ರೂಪ :

A. Subscriber Identification Module

-B. Subscriber Individual Mobile

C. Sponsors Individual Modem

D. Service Providers Individual Mobile

The expanded form of 'SIM' which is used in mobiles is:

A. Subscriber Identification Module

B. Subscriber Individual Mobile

C. Sponsors Individual Modem

D. Service Providers Individual Mobile

8. 2021 ರಲ್ಲಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಇವರಿಗೆ ನೀಡಲಾಯಿತು :

- A. ಪುನೀತ್ ರಾಜ್‌ಕುಮಾರ್
C. ಅಂಬರೀಶ್

- B. ಬಿ.ಎಸ್. ಯಡಿಯೂರಪ್ಪ
D. ಎಸ್.ಪಿ. ಬಾಲಸುಬ್ರಮಣ್ಯಂ

In 2021, 'Karnataka Ratna' award was given to :

- A. Puneeth Rajkumar
C. Ambarish

- B. B.S. Yediyurappa
D. S.P. Balasubramanyam

9. 'ರೇಖಾಗಣಿತದ ಪಿತಾಮಹ' ಎಂದು ಇವರನ್ನು ಕರೆಯಲಾಗಿದೆ :

- A. ಯೂಕ್ಲೀಡ್
C. ಜಾನ್ ವೆನ್

- B. ಟಾಲೆಮಿ
D. ಮೇರಿ ಆಂಡರ್‌ಸನ್

He is known as 'Father of Geometry' :

- A. Euclid
C. John Venn

- B. Ptolemy
D. Mary Anderson

10. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸ್ಥಾಪನೆಗೊಂಡ 'ಸಮಾನತೆಯ ಪ್ರತಿಮೆ' ಇವರದ್ದಾಗಿದೆ :

- A. ಮಧ್ವಾಚಾರ್ಯರು
C. ಶಂಕರಾಚಾರ್ಯರು

- B. ರಾಮಾನುಜಾಚಾರ್ಯರು
D. ಬಸವೇಶ್ವರರು

'The statue of Equality' constructed in Hyderabad recently is of :

- A. Madhwacharya
C. Shankaracharya

- B. Ramanujacharya
D. Basaveshwara

ಮಾನಸಿಕ ಸಾಮರ್ಥ್ಯ / MENTAL ABILITY

1. ಗುಂಪಿಗೆ ಸೇರದವನ್ನು ಆಯ್ಕೆ ಮಾಡಿ :

A. 3, 9

B. 4, 16

C. 2, 4

D. 5, 15


Select the odd one among the following :

A. 3, 9


B. 4, 16


C. 2, 4

D. 5, 15


2.  ಈ ಸರಣಿಯ ಮುಂದಿನ ಚಿತ್ರ ಹೀಗಿರುತ್ತದೆ :

A. 

B. 

C. 

D. 

 The next figure in this series will be :

A. 

B. 

C. 

D. 

3. ಒಂದು ವರ್ಷದಲ್ಲಿ ಭಾರತದ ಗಣರಾಜ್ಯ ದಿನವನ್ನು ಮಂಗಳವಾರ ಆಚರಿಸಲಾಯಿತು. ಹಾಗಾದರೆ ಅದೇ ವರ್ಷದ ಜನವರಿ ತಿಂಗಳ 23ನೇ ದಿನಾಂಕವು ಈ ದಿನವಾಗಿತ್ತು :

A. ಶನಿವಾರ

B. ಭಾನುವಾರ

C. ಶುಕ್ರವಾರ

D. ಸೋಮವಾರ

Republic day in a year was celebrated in India on Tuesday, then the 23rd day of January of the same year falls on :

A. Saturday

B. Sunday

C. Friday

D. Monday

4. ಒಂದು ಸಂಖ್ಯೆಯ ಅರ್ಧದಷ್ಟನ್ನು 5 ಕ್ಕೆ ಸೇರಿಸಿದಾಗ 7 ದೊರೆತರೆ, ಆ ಸಂಖ್ಯೆ :

A. 4

B. 6

✓ C. 2

D. 14

Half of a number is added to 5 to get 7, then that number is :

A. 4

B. 6

C. 2

D. 14

5. 53749 ಈ ಸಂಖ್ಯೆಯಲ್ಲಿ 4 ಎಂಬ ಅಂಕಿಯನ್ನು 2 ಎಂಬ ಅಂಕಿಯಿಂದ ಬದಲಾಯಿಸಿದಾಗ ಕಡಿಮೆಯಾದ ಸಂಖ್ಯೆಯ ಮೌಲ್ಯವು :

✓ A. 20

B. 40

C. 100

D. 200

If the digit 4 is replaced by 2 in the number 53749, then the value of the number decreases by:

A. 20

B. 40

C. 100

D. 200

6. 50 ಕ್ಕೆ ಎಷ್ಟನ್ನು ಕೂಡಿದರೆ ಅದು 6 ರಿಂದ ಭಾಗವಾಗುವ ಸಂಖ್ಯೆಯಾಗಲಿದೆ :

A. 3

✓ B. 4

C. 5

D. 6

How much is to be added to 50 to make it divisible by 6 :

A. 3

B. 4

C. 5

D. 6

7. ನೂರರ ಮತ್ತು ಹತ್ತರ ಸ್ಥಾನದ ಅಂಕಗಳನ್ನು ಅದಲು ಬದಲು ಮಾಡಿದಾಗ ಈ ಕೆಳಗಿನ ಯಾವ ಸಂಖ್ಯೆಯ ಮೌಲ್ಯ ಮೊದಲಿಗಿಂತ ಹೆಚ್ಚಾಗುತ್ತದೆ :

✓ A. 192

B. 948

C. 829

D. 743

The number that yields higher value than before after interchanging the digits of hundred's and ten's place among the following numbers is :

A. 192

B. 948

C. 829

D. 743

8. ಚಿತ್ರದಲ್ಲಿರುವ ಚತುರ್ಭುಜಗಳ ಸಂಖ್ಯೆ :

A. 4

B. 6

C. 8

D. 9


The number of quadrilaterals in the given figure is :

A. 4

B. 6

C. 8

D. 9



9. AKP ಎಂಬುದನ್ನು CMR ಎಂದು ಬರೆಯಬಹುದಾದರೆ DNQ ಎಂಬುದನ್ನು ಹೀಗೆ ಬರೆಯಬಹುದು :

A. EOR

B. FPS

C. FPT

D. EOS

If AKP is written as CMR then DNQ can be written as :

A. EOR

B. FPS

C. FPT

D. EOS

10. 1, 2, 4, 8 ಈ ಸರಣಿಯ ಮುಂದಿನ ಸಂಖ್ಯೆ :

A. 10

B. 12

C. 14

D. 16

The next number in the series 1, 2, 4, 8 is :

A. 10

B. 12

C. 14

D. 16

* * * * *

8. ಚಿತ್ರದಲ್ಲಿರುವ ಚತುರ್ಭುಜಗಳ ಸಂಖ್ಯೆ :

A. 4

C. 8

B. 6

D. 9



The number of quadrilaterals in the given figure is :

A. 4

C. 8

B. 6

D. 9

9. AKP ಎಂಬುದನ್ನು CMR ಎಂದು ಬರೆಯಬಹುದಾದರೆ DNQ ಎಂಬುದನ್ನು ಹೀಗೆ ಬರೆಯಬಹುದು :

A. EOR

C. FPT

B. FPS

D. EOS

If AKP is written as CMR then DNQ can be written as :

A. EOR

C. FPT

B. FPS

D. EOS

10. 1, 2, 4, 8 ಈ ಸರಣಿಯ ಮುಂದಿನ ಸಂಖ್ಯೆ :

A. 10

C. 14

B. 12

D. 16

The next number in the series 1, 2, 4, 8 is :

A. 10

C. 14

B. 12

D. 16

* * * * *

12